



ಹೊಸ ವ್ಯವಹಾರದ ಬಳಕೆದಾರರ ಕೈಪಿಡಿ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಕರ್ನಾಟಕ ಸರ್ಕಾರ

ಸಿದ್ಧಪಡಿಸಿದವರು

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ)

ನಂ:2ಎ, ಹೇಯ್ಸ್ ರಸ್ತೆ,

ಬೆಂಗಳೂರು-೨೫

ಲಾಗಿನ್ ಆಗುವ ವಿಧಾನ : (Employee Login)

1. "ಕೆಜಿಐಡಿ ಲಾಗಿನ್" ಟ್ಯಾಬನ್ನು ಆಯ್ಕೆಮಾಡಿ.

The screenshot displays the Government of Karnataka Insurance Department website. The header includes the Government of Karnataka logo, the title "ಕರ್ನಾಟಕ ಸರ್ಕಾರ ವಿಮಾ ಇಲಾಖೆ" (Government of Karnataka Insurance Department), and the name of the Minister, "ಶ್ರೀ ಬಿ. ಎಸ್. ಯಡಿಯೂರಪ್ಪ" (Shri B. S. Yediyurappa). The main navigation bar contains three tabs: "ಮುಖಪುಟ" (Home), "ಬಳಕೆದಾರರ ಕ್ಷಮಿಡಿ ಮತ್ತು ವಿಡಿಯೋ ತುಣುಕುಗಳು" (User Guides and Videos), and "ಸಂಪರ್ಕಿಸಿ" (Contact Us). The "ಬಳಕೆದಾರರ ಕ್ಷಮಿಡಿ ಮತ್ತು ವಿಡಿಯೋ ತುಣುಕುಗಳು" tab is active, showing a circular menu with three options: "Life Insurance", "Motor Insurance", and "Group Insurance". The "Life Insurance" option is selected, leading to a login form. The form has three radio buttons: "Agency Login", "KGID Login" (which is checked), and "New Employee Login". Below the radio buttons are two input fields: "KGID Number" and "Mobile Number". The footer contains a list of links: "Sitemap", "Copyright Policy", "Privacy Policy", "Hyperlinking Policy", "Security Policy", "Terms and Conditions", "Help", and "Screen Reader Access". At the bottom, it states "Content Owned and Maintained by : Karnataka Government Insurance Department, Government of Karnataka" and "Designed and Developed by : Centre for Smart Governance, GOK".

- ಹೊಸ ಉದ್ಯೋಗಿಯು "ಹೊಸ ವಿಮಾದಾರರ ಲಾಗಿನ್" ಅನ್ನು ಆಯ್ಕೆ ಮಾಡಬೇಕು.
- ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ "ಧೃಡೀಕರಣ"(Authenticate) ಆಯ್ಕೆಯನ್ನು ಕ್ಲಿಕ್ ಮಾಡಿ. ತದನಂತರ ಅರ್ಜಿದಾರರಿಗೆ "OTP" ಬರುತ್ತದೆ.
- "OTP" ಮತ್ತು "ಕ್ಯಾಪ್ಚಾವನ್ನು" ನಮೂದಿಸಿ. ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ.

help[dot]kgid[dot]karnataka[dot]gov[dot]in | +91 080 2237 3845

English

ಕರ್ನಾಟಕ ಸರ್ಕಾರ ವಿಮಾ ಇಲಾಖೆ
ಕರ್ನಾಟಕ ಸರ್ಕಾರ

ಮುಖಪುಟ | ಬಳಕೆದಾರರ ಕೈಪಿಡಿ ಮತ್ತು ವಿಡಿಯೋಗಳು | ನಮ್ಮನ್ನು ಸಂಪರ್ಕಿಸಿ

Life Insurance

Government Insurance Schemes

Life Insurance
Motor Insurance
Family Insurance
Group Insurance

Login > ಹೊಸ ವಿಮಾದಾರರ ಲಾಗಿನ್

ಹೊಸ ವಿಮಾದಾರರ ಲಾಗಿನ್ ಆಯ್ಕೆ ಮಾಡಿ

ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ

OTP ಮತ್ತು ಕ್ಯಾಪ್ಚಾವನ್ನು ನಮೂದಿಸಿ

ನಮ್ಮ ಬಗ್ಗೆ ಸ್ಕೆಡ್ಯೂಲ್ ಕೃತಿಸಾಮಗ್ರಿ ನೀಡಿ ಗೌಪ್ಯತಾ ನೀಡಿ ಹೈಪರ್‌ಲಿಂಕ್‌ಗಳಿಗೆ ನೀಡಿ ಭದ್ರತಾ ನೀಡಿ ನಿಯಮಗಳು ಮತ್ತು ಪರತ್ಯುಗಳು ಸಹಾಯ ಸ್ಕ್ರೀನ್ ರೀಡರ್ ಪ್ರವೇಶ ಮಾರ್ಗಸೂಚಿಗಳು

Content Owned and Maintained by - Karnataka Government Insurance Department, Government of Karnataka
Copyright © 2021. All Rights Reserved.
Designed and Developed by - Centre for Smart Governance, GOK.

5. ಲಾಗಿನ್ ಆದನಂತರ "New Business" ಟ್ಯಾಬನ್ನು ಆಯ್ಕೆಮಾಡಿ ತದನಂತರ "Apply for KGID Policy" ಆಯ್ಕೆಯನ್ನು ಕ್ಲಿಕ್ ಮಾಡಿ.

help[dot]kgid[at]karnataka[dot]gov[dot]in +91 080 2237 3845 English Suchitha

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟಾ ಹೊಸ ವ್ಯಾಪಾರ ಮೋಟಾರ್ ವಿಮೆ ಎಂಐ ಕ್ಲೇಮ್ ಅಪ್ಲಿಕೇಶನ್

Home > ಮುಖಪುಟಾHome Home ಹುದ್ದೆ : ACCOUNTANT GRADE-I ಇಲಾಖೆ : KANNADA, CULTURE AND INFORMATION SECRETARIAT

ಹೊಸ ವ್ಯಾಪಾರ ಆಯ್ಕೆಯನ್ನು ಕ್ಲಿಕ್ ಮಾಡಿ

**WELCOME TO KARNATAKA GOVERNMENT
INSURANCE DEPARTMENT WEBSITE**

ನಮ್ಮ ಬಗ್ಗೆ ಸೈಟ್‌ಮ್ಯಾಪ್ ಕೃತಿಸ್ವಾಮ್ಯ ನೀತಿ ಗೌಪ್ಯತಾ ನೀತಿ ಹೈಪರ್‌ಲಿಂಕಿಂಗ್ ನೀತಿ ಭದ್ರತಾ ನೀತಿ ನಿಯಮಗಳು ಮತ್ತು ಷರತ್ತುಗಳು ಸಹಾಯ ಸ್ಕ್ರೀನ್ ರೀಡರ್ ಪ್ರವೇಶ ಮಾರ್ಗಸೂಚಿಗಳು

Content Owned and Maintained by : Karnataka Government Insurance Department, Government of Karnataka
Copyright © 2021. All Rights Reserved.
Designed and Developed by : Centre for Smart Governance, GOK

6. “ನಾನು ಸೂಚನೆಗಳನ್ನು ಓದಿದ್ದೇನೆ” ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ ಮತ್ತು “Proceed to Application” ಆಯ್ಕೆಯನ್ನು ಕ್ಲಿಕ್ ಮಾಡಿ.

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

Home > ಕರ್ನಾಟಕ ವಿಮೆ ಇಲಾಖೆ Apply for KGIID Policy Designation : A.E.O Department : INFRASTRUCTURE DEVELOPMENT SECRETARIAT

ಸಾಮಾನ್ಯ ಸೂಚನೆಗಳು

1. ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ, ಅರ್ಥ ಮಾಡಿಕೊಳ್ಳತಕ್ಕದ್ದು.
2. ಭವಿಷ್ಯದಲ್ಲಿನ ಎಲ್ಲಾ ವ್ಯವಹಾರಗಳಲ್ಲಿಯೂ ಜನರೇಟ್ ಆದ ಅಪ್ಲಿಕೇಷನ್ ರೆಫರನ್ಸ್ ನಂಬರ್‌ನ್ನು ತಪ್ಪದೇ ನಮೂದಿಸತಕ್ಕದ್ದು.
ಪ್ರಸ್ತಾವನದಾರರು ವಿಮಾ ಪ್ರಸ್ತಾವನೆಯಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿಮಾಡತಕ್ಕದ್ದು ಮತ್ತು ವಿಮಾ ಪತ್ರದಲ್ಲಿ ಈ ಎಲ್ಲಾ ಮಾಹಿತಿಯು ಒಳಗೊಂಡಿರುವುದನ್ನು
3. ಖಚಿತಪಡಿಸಿಕೊಳ್ಳುವ ಸಂಪೂರ್ಣ ಒಪ್ಪಂದಕ್ಕೆ ಪ್ರಸ್ತಾವನದಾರರಾಗುತ್ತದೆ.
ವಿವಾಹಿತ ಪ್ರಸ್ತಾವನದಾರರು ಪತಿ/ಪತ್ನಿಯನ್ನೇ ನಾಮ ನಿರ್ದೇಶಿತರನ್ನಾಗಿ ಮಾಡತಕ್ಕದ್ದು. ವಿಧವೆ/ವಿಧುರರಾಗಿದ್ದಲ್ಲಿ ಮಕ್ಕಳನ್ನು, ಹಾಗೂ ಅವಿವಾಹಿತ ಪ್ರಸ್ತಾವನದಾರರಾಗಿದ್ದಲ್ಲಿ, ತಂದೆ / ತಾಯಿ / ಸಹೋದರ ಅಥವಾ ಸಹೋದರಿ ಯನ್ನು ನಾಮನಿರ್ದೇಶನ ಮಾಡಬಹುದು. ವಿವಾಹಾನಂತರ ಈ ಹಿಂದಿನ ನಾಮ ನಿರ್ದೇಶನವು ಅನೂರ್ಣಿತವಾಗುತ್ತದೆ ಹಾಗೂ ನಾಮನಿರ್ದೇಶನ
4. ಬದಲಾವಣೆಗಾಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ಅಗತ್ಯ ಬದಲಾವಣೆಯನ್ನು ಮಾಡತಕ್ಕದ್ದು.
ಪ್ರಸ್ತಾವನದಾರರು ನೀಡಿದ ಮಾಹಿತಿಯು ಸುಳ್ಳು ಎಂದು ಕಂಡು ಬಂದಲ್ಲಿ ಅಥವಾ ವಿಮಾ ಪಾಲಿಸಿ ಅಗತ್ಯ ಮಾಹಿತಿಯನ್ನು ಬಹಿರಂಗ ಪಡಿಸದಿದ್ದಲ್ಲಿ ಸದರಿ ಪಾಲಿಸಿಯು ಶೂನ್ಯ ಮತ್ತು
5. ಅನೂರ್ಣಿತವಾಗುತ್ತದೆ. ಹಾಗೂ ಪಾವತಿಸಲಾದ ವಿಮಾ ಕಂತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಪ್ರಸ್ತಾವನದಾರರು ವೈದ್ಯಕೀಯ ಪರಿಣತರ ವರದಿಯ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡ ಪಕ್ಷದಲ್ಲಿ ವಿವರವಾದ ವೈದ್ಯಕೀಯ ಪರಿಶೀಲನೆ ಒಳಗಾಗತಕ್ಕದ್ದು ಹಾಗೂ ಈ ವರದಿಯು ಕನಿಷ್ಠ 1 ವರ್ಷ ಕಡಿಮೆಯಿಲ್ಲದ ಸೇವಾವಧಿಯನ್ನು ಪೂರೈಸಿರುವ ಅಧಿಕೃತ ಸರ್ಕಾರಿ ವೈದ್ಯಾಧಿಕಾರಿಗಳಿಂದ ದೃಢೀಕೃತವಾಗತಕ್ಕದ್ದು. ಪ್ರಸ್ತಾವನದಾರರು ಯಾವುದೇ ಖಾಯಿಲೆಗಳಿಂದ
6. ಬಳಲುತ್ತಿದ್ದಲ್ಲಿ, ಸಂಬಂಧಪಟ್ಟ ವೈದ್ಯಕೀಯ ದಾಖಲೆಗಳನ್ನು, ಅಪ್ ಲೋಡ್ ಮಾಡತಕ್ಕದ್ದು.
ಅಪ್ಲಿಕೇಷನ್ ರೆಫರನ್ಸ್ ನಂಬರ್ ಜನರೇಟ್ ಆದ 7 ದಿನಗಳಿಗಾಗಲಿ ಪ್ರಾರಂಭಿಕ ಲೇವಣಿಯನ್ನು ಪಾವತಿ ಮಾಡದಿದ್ದ ಪಕ್ಷದಲ್ಲಿ ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸಲಾದ ಪ್ರಸ್ತಾವನೆಯು
7. ತನ್ನಿಂತಾನೇ ನಿಷ್ಕ್ರಿಯವಾಗುತ್ತದೆ.
ವಿಮಾ ಕಂತುಗಳನ್ನು ಯಾವಾಗಲೂ ಮುಂಗಡವಾಗಿಯೇ ಸಂದಾಯ ಮಾಡತಕ್ಕದ್ದು. ಹೀಗಾಗಿ ಪ್ರಾರಂಭಿಕ ಲೇವಣಿಯನ್ನು ಪ್ರಸ್ತಾವನೆಯ ಅಂಗೀಕಾರದ ನಂತರ ಪ್ರಥಮ ವಿಮಾ ಕಂತಿಗೆ
8. ಸರಿದೂಗಿಸಿಕೊಳ್ಳಲಾಗುವುದು.
ಆದಾಯ ತೆರಿಗೆ ಕಾಯ್ದೆ 1961ರಡಿ ಕೆಜಿಐಡಿ ಪಾಲಿಸಿಗಳ ವಿಮಾ ಕಂತು ಹಾಗೂ ಇತರ ಸೌಲಭ್ಯಗಳಿಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.
10. ಕೆಜಿಐಡಿ ಪಾಲಿಸಿಗಳ ಮೇಲಿನ ಎಲ್ಲಾ ಪಾವತಿಗಳೂ ಖಜಾನೆ-II ಪಾವತಿ ವೇದಿಕೆಯ ಮುಖಾಂತರವೇ ನಿರ್ವಹಣೆಯಾಗುತ್ತದೆ.
ಪ್ರಾರಂಭಿಕ ಲೇವಣಿಯು ಯಶಸ್ವಿ ಪಾವತಿಯ ನಂತರವಷ್ಟೇ, ಪ್ರಸ್ತಾವನೆ ನಮೂನೆ, ಪಾವತಿ ರಶೀದಿ, ವೈದ್ಯಕೀಯ ಪರಿಣತರ ವರದಿ ನಮೂನೆ (ಅಗತ್ಯವಿದ್ದಲ್ಲಿ) ಡೌನ್ ಲೋಡ್ ಆಗುವುದು.
ಪ್ರಾರಂಭಿಕ ಲೇವಣಿಯ ಯಶಸ್ವಿ ಪಾವತಿಯ ನಂತರ ಪ್ರಸ್ತಾವನದಾರರು ಭೌತಿಕ ಸಹಿ/ಇ-ಸಹಿಯನ್ನು ಪ್ರಸ್ತಾವನೆ ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ಪರಿಣತರ ವರದಿಯನ್ನು ಸ್ಟ್ಯಾನ್ ಮಾಡಿ ಅಪ್ ಲೋಡ್ ಮಾಡಿ ವೇತನ ಬಟವಾಡ ಅಧಿಕಾರಿಗಳಿಗೆ ರವಾನಿಸತಕ್ಕದ್ದು. ಈ ಪ್ರಕ್ರಿಯೆಯನ್ನು ಅಪ್ಲಿಕೇಷನ್ ರೆಫರನ್ಸ್ ಸಂಖ್ಯೆ ಜನರೇಟ್ ಆದ 10 ದಿನದೊಳಗೆ ಪೂರೈಸತಕ್ಕದ್ದು. ತಪ್ಪಿದಲ್ಲಿ, ಈ ಸಂಖ್ಯೆಯು ನಿಷ್ಕ್ರಿಯವಾಗುತ್ತದೆ. ಪ್ರಸ್ತಾವನದಾರರು ಪುನಃ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಈಗಾಗಲೇ ಪಾವತಿಸಿದ ಪ್ರಾರಂಭಿಕ ಲೇವಣಿ ಮೊತ್ತವನ್ನು ಹಿಂದಿನ
12. ಅಪ್ಲಿಕೇಷನ್ ರೆಫರನ್ಸ್ ಸಂಖ್ಯೆಯ ಆಧಾರದ ಮೇಲೆ ಮರು ಪಾವತಿ ಪಡೆಯಬಹುದಾಗಿದೆ.
ಪ್ರಸ್ತಾವನೆಯಲ್ಲಿ ಒದಗಿಸಲಾದ ಪ್ರಸ್ತಾವನದಾರರ ವೈಯಕ್ತಿಕ ವಿವರಗಳ ಆಧಾರದ ಮೇಲೆ ಹಾಗೂ ಆರೋಗ್ಯ ಸ್ಥಿತಿಯ ಮೌಲ್ಯ ಮಾಪನವನ್ನು ಆಧರಿಸಿ ವಿಮಾ ಪಾಲಿಸಿಯನ್ನು
13. ನೀಡಲಾಗುವುದು.

ನಾನು ಸೂಚನೆಗಳನ್ನು ಓದಿದ್ದೇನೆ

ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ

“Proceed to Application” ಆಯ್ಕೆಯನ್ನು ಕ್ಲಿಕ್ ಮಾಡಿ.

Proceed to Application →

ನಮ್ಮ ಬಗ್ಗೆ ಸೇವಾಧಿಕಾರಿ ಕೃತಿಸ್ವಾಮ್ಯ ನಿರೀತಿ ಗೌಪ್ಯತೆ ನಿರೀತಿ ವ್ಯವಹಾರ ನಿರೀತಿ ಭದ್ರತೆ ನಿರೀತಿ ನಿರೀತಿಗಳು ಮತ್ತು ಪರಿಷ್ಕರಣೆ ಸಹಾಯ ಸ್ಟೇನ್ ರೀಡರ್ ಪ್ರವೇಶ ಮಾರ್ಗ ಸೂಚನೆಗಳು

Content Owned and Maintained by : Karnataka Government Insurance Department, Government of Karnataka
Copyright © 2021 All Rights Reserved
Designed and Developed by : Centre for Smart Governance, GOK

7. ಮೊದಲಿಗೆ "ಮೂಲ ವಿವರಗಳನ್ನು" ಭರ್ತಿ ಮಾಡಬೇಕು. (ಇಲ್ಲಿ ಶಾಶ್ವತ ವಿಳಾಸ ಮತ್ತು ಪಿನ್‌ಕೋಡ್ ಅನ್ನು ಮಾತ್ರ ಭರ್ತಿ ಮಾಡಬೇಕಾಗುತ್ತದೆ)
8. "ವೈವಾಹಿಕ ಸ್ಥಿತಿ" ಅನ್ನು ಬದಲಾಯಿಸಬಹುದು. "Next" ಆಯ್ಕೆಯನ್ನು ಕ್ಲಿಕ್ ಮಾಡಿ.

The screenshot shows the KCOID portal interface. At the top, there is a navigation bar with the KCOID logo and the text "ಕರ್ನಾಟಕ ಸರ್ಕಾರ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ". Below this, there are tabs for "ಮುಖಪುಟ", "ಹೊಸ ವ್ಯಾಖ್ಯಾನ", "ವಿವರಗಳನ್ನು ನೋಡಿ", and "ನಿಮ್ಮ ಪ್ರೊಫೈಲ್ ಅನ್ನು ಪರಿಶೀಲಿಸಿ". The user's designation is listed as "A.E.O." and the department as "INFRASTRUCTURE DEVELOPMENT SECRETARIAT".

The main content area is titled "ಪ್ರಸ್ತಾವಕರ ಪ್ರಸ್ತಾವನೆ" and shows the user's KCOID number as "20210301104855". There is a QR code next to the number. Below this, there are six tabs for different types of services: "1. ಮೂಲ ವಿವರಗಳು", "2. ಕುಟುಂಬ ವಿವರಗಳು", "3. ಕುಟುಂಬ ವಿವರಗಳು", "4. ಸಾಮಾನ್ಯ ವಿವರಗಳು", "5. ವೈಯಕ್ತಿಕ ವಿವರಗಳು", and "6. ವಿವರಗಳು". The "1. ಮೂಲ ವಿವರಗಳು" tab is selected.

The form contains the following fields:

- ಪ್ರಸ್ತಾವಕರ ಹೆಸರು (ಕನ್ನಡ/ಇಂಗ್ಲಿಷ್): KCOID
- ಪ್ರಸ್ತಾವಕರ ಹೆಸರು (ಕನ್ನಡ/ಇಂಗ್ಲಿಷ್): DISTRICT INSURANCE OFFICER, KARNATAKA GOVERNMENT INSURANCE DEPARTMENT, BANGAL ORF URBAN DISTRICT, BANGAL ORF
- ವಿವರಿಸಿದ ವಿವರ (ಇಂಗ್ಲಿಷ್): Father G
- ವಿವರಿಸಿದ ವಿವರ (ಕನ್ನಡ): ಅನಂದ
- ಲಿಂಗ: Female
- ಜನ್ಮ ದಿನಾಂಕ: 02-03-1978
- ಮಾನ್ಯತೆ ಸಂಖ್ಯೆ: huba
- ಮಾನ್ಯತೆ ಸಂಖ್ಯೆ: 8002144440
- ವಿಧಿ: 0
- ವಿಧಿ: A
- ಸಾಮಾನ್ಯತೆ/ಪ್ರಾಧಿಕಾರ: Permanent
- ವಿಧಿ ಸಂಖ್ಯೆ: 56800.00 - 99600.00
- ವೈಯಕ್ತಿಕ ಸ್ಥಿತಿ: ವಿವಾಹಿತರಿಗೆ ಅನಿವಾಹಿತರಿಗೆ
- ಕುಟುಂಬ ಸಂಖ್ಯೆ: SAS
- ಸಾಮಾನ್ಯತೆ ಸಂಖ್ಯೆ (ಕನ್ನಡ): SAS
- ಸಾಮಾನ್ಯತೆ ಸಂಖ್ಯೆ (ಕನ್ನಡ):
- ವಿವರಿಸಿದ ವಿವರ (ಇಂಗ್ಲಿಷ್): N/A
- ವಿವರಿಸಿದ ವಿವರ (ಕನ್ನಡ):
- ವಿವರಿಸಿದ ವಿವರ (ಕನ್ನಡ):

At the bottom of the form, there are buttons for "Previous", "Save", and "Next". A blue callout box with an arrow pointing to the "Next" button contains the text: "ಮೂಲ ವಿವರಗಳನ್ನು ಭರ್ತಿ ಮಾಡಿದ ನಂತರ 'Next' ಆಯ್ಕೆಯನ್ನು ಕ್ಲಿಕ್ ಮಾಡಿ."

9. ಕೆಜಿಐಡಿ ಟ್ಯಾಬನಲ್ಲಿ ಕಡಿತಗೊಳಿಸಬೇಕಾದ ಮಾಸಿಕ ವಿಮಾ ಕಂತಿನ ವಿವರ (ಕನಿಷ್ಠ) ರೂ.ತೋರಿಸುತ್ತದೆ, ಪ್ರೀಮಿಯಂ ಮೊತ್ತವನ್ನು ನಮುದಿಸಿ. ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ. (ಅರ್ಜಿದಾರರು ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಬಯಸಿದರೆ, ಅವರು ತಮ್ಮ ಸಂಬಳದ 50% ಕ್ಕಿಂತ ಕಡಿಮೆ ಮೊತ್ತವನ್ನು ಉಲ್ಲೇಖಿಸಬಹುದು)

help@kgid[dot]karnataka[dot]gov[dot]in +91 080 2237 3845 English KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ ಹೊಸ ವ್ಯಾಪಾರ ಮೋಟಾರ್ ವಿಮೆ ಎಂಐ ಕ್ಲೈಮ್ ಅಪ್ಲಿಕೇಶನ್

Home > Designation : A E O Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ : 20210301104855

ಪ್ರಸ್ತಾವಕರ ವಿವರಗಳು ಆರಂಭಿಕ ಠೇವಣಿ ಪಾವತಿ ಮೈದ್ಯಕೀಯ ವರದಿ

1. ಮೂಲ ವಿವರಗಳು 2. ಕೆಜಿಐಡಿ ವಿವರಗಳು 3. ಕುಟುಂಬದ ವಿವರಗಳು 4. ನಾಮಿನಿ ವಿವರಗಳು 5. ವೈಯಕ್ತಿಕ ವಿವರಗಳು 6. ಫೋಟೋ

ಪ್ರಸ್ತಾವಕರ ವೇತನ ಶ್ರೇಣಿ : 56800.00 - 99600.00
ಮಾಸಿಕ ವಿಮಾ ಕಂತಿನ ವಿವರ (ಕನಿಷ್ಠ) ರೂ. 4890
ರೂಪಾಯಿಯಲ್ಲಿ ಮೊತ್ತವನ್ನು ನಮುದಿಸಿ 0

ಪ್ರೀಮಿಯಂ ಮೊತ್ತವನ್ನು ನಮುದಿಸಿ

ಕೆಜಿಐಡಿ ವಿಮಾ ಕಂತು ವಿವರಗಳು

ಕೆಜಿಐಡಿ ವಿಮಾ ಪತ್ರ ಸಂಖ್ಯೆ / ಅರ್ಜಿ ಉಲ್ಲೇಖ ಸಂಖ್ಯೆ	ಮಂಜೂರಾತಿ ದಿನಾಂಕ	ಕೆಜಿಐಡಿ ವಿಮಾ ಕಂತು
20210301104855		4890
	ಒಟ್ಟು:	4890

"Next" ಆಯ್ಕೆಯನ್ನು ಕ್ಲಿಕ್ ಮಾಡಿ.

Previous Save Next

10. "ಕುಟುಂಬದ ವಿವರಗಳು" ಆಯ್ಕೆಯಲ್ಲಿ ನೌಕರರು, ಕುಟುಂಬದ ಸದಸ್ಯರ (ಸಂಬಂಧ, ಸದಸ್ಯರ ಹೆಸರು, ಹುಟ್ಟಿದ ದಿನಾಂಕ, ಜೀವಂತ / ಮರಣ ಸ್ಥಿತಿ ಮತ್ತು ಆರೋಗ್ಯವನ್ನು) ವಿವರಗಳನ್ನು ನಮೂದಿಸಿ.
11. ನಂತರ "Add" ಆಯ್ಕೆಯನ್ನು ಕ್ಲಿಕ್ ಮಾಡಿ.

The screenshot shows the KGIID portal interface. At the top, there is a header with the KGIID logo and the text 'ಕರ್ನಾಟಕ ಸರ್ಕಾರ' (Government of Karnataka) and 'ಕರ್ನಾಟಕ ಸರ್ಕಾರಿ ವಿಮಾ ಇಲಾಖೆ' (Karnataka Government Insurance Department). Below the header, there is a navigation bar with 'Home' and 'Designation : A.E.O. Department : INFRASTRUCTURE DEVELOPMENT SECRETARIAT'. The main content area is titled 'ಪ್ರಸ್ತಾವನೆ ಪ್ರಸ್ತಾವನೆ' (Proposal) and shows a form for adding family members. The form includes a dropdown for 'ಸಂಬಂಧ' (Relation), a text field for 'ಜನ್ಮ ದಿನಾಂಕ' (Date of Birth), and a table for family members. An 'Add' button is highlighted with a callout box that says 'Add ಆಯ್ಕೆಯನ್ನು ಕ್ಲಿಕ್ ಮಾಡಿ.' (Click the Add option).

ಕುಟುಂಬ ಸದಸ್ಯರ ಹೆಸರು	ಸಂಬಂಧ	ಹುಟ್ಟಿದ ದಿನ	ಕುಟುಂಬ ಸದಸ್ಯರ ವಯಸ್ಸು	ಜೀವಂತ / ಸತ್ತ	ಒಡನುಡಿಯುವವರು ಮರುಪರಿಶೀಲಿಸಿದಾರಾ?	ಜೀವಂತ (ಆರೋಗ್ಯ ಸ್ಥಿತಿ)	ಸಾವಿನ ದಿನಾಂಕ	ಸತ್ತ (ಸಾವಿನ ಕಾರಣ)	ಕ್ರಿಯೆ
Father G	Father	02-03-1958	52	Alive	N/A	GOOD			[-db] [Delete]
MOTHER F	Mother	05-03-1958	52	Alive	N/A	GOOD			[-db] [Delete]
SAS	Spouse	12-03-1978	44	Alive	N/A	GOOD			[-db] [Delete]

12. "ನಾಮಿನಿ ವಿವರಗಳಲ್ಲಿ" ನಾಮ ನಿರ್ದೇಶಿತ ವ್ಯಕ್ತಿಯ ಹೆಸರು ಆಯ್ಕೆ ಮಾಡಿ ಮತ್ತು ಶೇಕಡಾವಾರು ಹಂಚಿಕೆಯನ್ನು ನಮೂದಿಸಿ.

13. ನಂತರ Next ಆಯ್ಕೆಯನ್ನು ಕ್ಲಿಕ್ ಮಾಡಿ (ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು ಆದರೆ ಒಟ್ಟು% ಪಾಲು 100% ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಾರದು).

help@kgid[at]karnataka[dot]gov[dot]in +91 080 2237 3845 English KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟಾ ಹೊಸ ವ್ಯಾಪಾರ ಮೋಟಾರ್ ವೆಹಿ ಮಂಜೂರಾತಿ ಅಪ್ಲಿಕೇಷನ್

Home Designation : A E O Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು ಅರಂಭಿಕ ರೇಷಣೆ ಪಾವತಿ ವ್ಯವಹಾರದ ವರದಿ

1. ಮೂಲ ವಿವರಗಳು 2. ಕನಿಷ್ಠ ವಿವರಗಳು 3. ಕುಟುಂಬ ವಿವರಗಳು 4. ನಾಮಿನಿ ವಿವರಗಳು 5. ವೈಯಕ್ತಿಕ ವಿವರಗಳು 6. ಘೋಷಣೆ

ನಾಮ ನಿರ್ದೇಶಿತ ವ್ಯಕ್ತಿಯ ಹೆಸರು
-- Select Nominee --

ಸಂಬಂಧ
-- Select --

ವಯಸ್ಸು

% ಶೇಕಡೆ

ನಾಮ ನಿರ್ದೇಶಿತ ವ್ಯಕ್ತಿಗೂ ವೋಟರ್‌ಗೂ ಇರುವ ಸಂಬಂಧ
-- Select Guardian Relation --

ವೋಟರ್‌ನ ಹೆಸರು

Add

ನಾಮ ನಿರ್ದೇಶಿತ ವ್ಯಕ್ತಿಯ ಹೆಸರು	ನಾಮ ನಿರ್ದೇಶಿತ ವ್ಯಕ್ತಿಯ ವಯಸ್ಸು	ಸಂಬಂಧ	% ಶೇಕಡೆ	ವೋಟರ್‌ನ ಹೆಸರು	ವೋಟರ್‌ನ ಹೊತೆ ಸಂಬಂಧ	ಕ್ರಿಯೆ
SAS	44	Spouse	100			Edit Delete

Previous Save Next

"Next" ಆಯ್ಕೆಯನ್ನು ಕ್ಲಿಕ್ ಮಾಡಿ.

16. ಡಿಕ್ಲೇರೇಷನ್ ಟ್ಯಾಬನಲ್ಲಿ ತಿಳಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಓದಿ - "ಮೇಲೆ ತಿಳಿಸಿದ ನಿಯಮಗಳು ಮತ್ತು ಷರತ್ತುಗಳನ್ನು ನಾನು ಒಪ್ಪುತ್ತೇನೆ" ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

help@kgid[at]karnataka[dot]gov[dot]in | +91 080 2237 3845

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ | ಹೊಸ ವ್ಯಾಪಾರ | ಮೋಟಾರ್ ವಿಮೆ | ಎಂಐ ಕ್ಲೇಮ್ ಅಪೀಕೇಶನ್

Home > | Designation : A.E.O | Department : INFRASTRUCTURE DEVELOPMENT SECRETARIAT

English | KGID

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು

ಆರಂಭಿಕ ಠೇವಣಿ ಪಾವತಿ

ಪ್ರದ್ಯುಕ್ತಿಯ ವರದಿ

1. ಮೂಲ ವಿವರಗಳು

2. ಕೆಳಹರಿ ವಿವರಗಳು

3. ಕುಟುಂಬದ ವಿವರಗಳು

4. ಸಾಮಾನ್ಯ ವಿವರಗಳು

5. ವೈಯಕ್ತಿಕ ವಿವರಗಳು

6. ಫೋಟೋ

1. KGID , who has put forward the mandatory life insurance policy, I declare that I have come to know all the questions in this proposal and have provided them with factual information.
 2. In the interim period from the date of submission to the date of acceptance, I will notify the insurance department in writing if there is a difference in my health.
 3. I am aware that the information I have provided is the basis for the insurance contract and that the insurance contract is infective in paying for the false insurance policy.
 4. I agree to all the provisions of the Mandatory Insurance Regulations.

ಮೇಲೆ ತಿಳಿಸಿದ ನಿಯಮಗಳು ಮತ್ತು ಷರತ್ತುಗಳನ್ನು ನಾನು ಒಪ್ಪುತ್ತೇನೆ.

ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

Previous | Save | Finish

17. ಆರಂಭಿಕ ಠೇವಣಿ ಪಾವತಿಯನ್ನು ಕಡಿತಗೊಳಿಸಬೇಕಾದ ಮಾಸಿಕ ಪ್ರೀಮಿಯಂ ಮೊತ್ತವನ್ನು ನೋಡಬಹುದು. ಮೊತ್ತವನ್ನು ಪಾವತಿಸಲು "Pay Through K-II" ಆಯ್ಕೆಯನ್ನು ಕ್ಲಿಕ್ ಮಾಡಿ.

help@kgid[at]karnataka[dot]gov[dot]in | +91 080 2237 3845

English KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ ಹೊಸ ವ್ಯಾಪಾರ ಮೋಟಾರ್ ವಿಮೆ ಎಂಬ ಕ್ಲೆಮ್ ಅಪ್ಲಿಕೇಶನ್

Home > Designation : A E O Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು ಆರಂಭಿಕ ಠೇವಣಿ ಪಾವತಿ ಮೈದ್ಯಕೀಯ ವರದಿ

1. ಪಾವತಿ ವಿವರಗಳು

ರಶೀದಿ ವಿಧ Receipt Type
Life Insurance

ಆರಂಭಿಕ ಮೊತ್ತ Initial Amount
4890

ಪಾವತಿ ಉಲ್ಲೇಖ ಸಂಖ್ಯೆ Payment Reference No
KD0321801101150917

ಡಿಡಿಒ ಕೋಡ್ DDO Code
013390

ಉದ್ದೇಶ Purpose
KGID_Life Insurance

ಉಪ ಉದ್ದೇಶ Sub Purpose
Initial Deposit

HOA HOA
8011-00-105-1-01-000

ದಿನಾಂಕ Date
01-03-2021

Print

Previous Save

18. K-II ಮೂಲಕ Pay ಅನ್ನು ಕ್ಲಿಕ್ ಮಾಡಿದಾಗ, ಅದನ್ನು K-II ಪಾವತಿ ಪುಟಕ್ಕೆ ಮರುಹೊಂದಿಸಲಾಗುತ್ತದೆ.
19. ನೌಕರರು ಪಾವತಿ ವಿಧಾನ, ಇ-ಪಾವತಿಯ ಪ್ರಕಾರ, ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ ಕ್ಯಾಪ್ಚಾವನ್ನು ನಮೂದಿಸಬೇಕು.
20. ಪಾವತಿ ಮಾಡಲು ಸಲ್ಲಿಸು ಆಯ್ಕೆಯನ್ನು ಕ್ಲಿಕ್ ಮಾಡಿ ಅಥವಾ ವಿವರಗಳನ್ನು ಮತ್ತೆ ನಮೂದಿಸಲು ಮರುಜೋಡಿಸು ಆಯ್ಕೆಯನ್ನು ಕ್ಲಿಕ್ ಮಾಡಿ.


, Friday, 8:00 PM to 12th December 2020, Saturday, 8:00PM.

ಪಾವತಿ ವಿವರಗಳು \ Payment Details

ಪಾವತಿ ವಿಧ *

ಇ-ಪಾವತಿ ವಿಧ * Direct Integration with Banks *

Type of E-Payment

Enter CAPTCHA Code * 

21. K- II ಬ್ಯಾಂಕ್ ಪುಟ (ಬ್ಯಾಂಕ್ ಆಫ್ ಬರೋಡಾದ ಮಾದರಿ ಪುಟ) - ಆಯ್ಕೆ ಬ್ಯಾಂಕ್‌ನಿಂದ ಸ್ವೀಕೃತಿ / ರಶೀದಿಯನ್ನು ರಚಿಸಲಾಗುತ್ತದೆ.

The screenshot displays the Bank of Baroda website interface. At the top left, the Bank of Baroda logo is visible. Below it, the user's name and login details are shown: "MR. S. RAJKUMAR 23/02/2021 4:56:35 PM Last login: 23/02/2021 12:44:03 PM IST". A green notification bar at the top states: "The request is submitted successfully. Ref. ID: [2429601]". Below this, a progress bar shows three steps: "New Request Details" (completed), "Preview and Confirm" (completed), and "Summary" (current step). The main content area displays the following transaction details:

CYBER RECEIPT FOR KARNATAKA KHAJANE e TAX PAYMENT

Remitter Name : Anil
Challan Reference No : BARBE2302210005
Challan Amount : 2.00
Bank Reference Number : 252993122
Transaction Status : Success
Date/Time of Transaction : 23/02/2021 04:56:32 PM IST
Status Description : Completed Successfully

A red warning message at the bottom states: "Tax Amount has been debited. Please do not close or refresh the webpage as you are being navigated to (Govt. of Karnataka) Khajane-II website for completion of the transaction."

22. ಪಾವತಿಗಳ ಪರಿಶೀಲನೆಗೆ ಈ ಪರದೆಯು ಅನುಮತಿಸುತ್ತದೆ (Double verification page).

ಹೆಚ್ಚಿನ ಮಾಹಿತಿಗಾಗಿ: +91 982 2237 3845

Government of Karnataka
Karnataka Government Insurance Department

Home New Business Motor Insurance MI Claim Application

Designation : Clerk Department : KARNATAKA GOVERNMENT INSURANCE DEPARTMENT KOID

KII Double Verification Result

Challan RefNo:	KD0221801123165814
Challan Amount:	2.00
Bank Name:	Bank of Baroda
Payment Mode:	Netbanking
Status Code:	10700066
Status:	Payment received at payment gateway
Transaction DateTime:	2021-02-23 16:56:46.664

About Us Sitemap Copyright Policy Privacy Policy Hyperlinking Policy Security Policy Terms and Conditions Help Screen Reader Access Guidelines


Content Owned and Maintained by Karnataka Government Insurance Department, Government of Karnataka
Copyright © 2021. All Rights Reserved.
Designed and Developed by Centre for Smart Governance, GOK

23. ವೈದ್ಯಕೀಯ ವರದಿಯಲ್ಲಿ- ಮೂಲ ವಿವರಗಳು ಸ್ವಯಂ-ಪ್ರದರ್ಶಿಸಲಾಗುವುದು.ಈ ವಿವರಗಳನ್ನು ಹೋಲಿಸಿ ನೋಡಿ. ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

help[dot]kgid[at]karnataka[dot]gov[dot]in | +91 080 2237 3845

English KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ



ಮುಖಪುಟ | ಹೊಸ ವ್ಯಾಪಾರ | ಮೋಟಾರ್ ವಿಮೆ | ಎಂಐ ಕ್ಲೈಮ್ ಅಪ್ಲಿಕೇಶನ್

Home >

Designation : A E O | Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ : 20210301104855

ಪ್ರಸ್ತಾವನೆ ವಿವರಗಳು

ಆರಂಭಿಕ ರೇವಣಿ ಪಾವತಿ

ವೈದ್ಯಕೀಯ ವರದಿ

1. ಮೂಲ ವಿವರಗಳು

2. ಧಾರ್ಮಿಕ ವಿವರಗಳು

3. ಇತರ ವಿವರಗಳು

4. ಆರೋಗ್ಯ ವಿವರಗಳು

5. ವೈದ್ಯಕರ ವಿವರಗಳು

6. ಭೋಜನ

<p>ಪ್ರಸ್ತಾವಕರ ಹೆಸರು KGID</p> <p>ಪಿನ್ ಕೋಡ್ 0</p> <p>ಸರ್ಕಾರಿ ನೇಮಕ ಸೇರಿದ ದಿನಾಂಕ 01-03-2021</p> <p>ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಛೇರಿ DISTRICT INSURANCE OFFICER, KARNATAKA GOVERNMENT INSURANCE DEPARTMENT, BANGALORE URBAN DISTRICT, BANGALORE</p>	<p>ವೃತ್ತಿ ವಿಳಾಸ</p> <p>ದೂರವಾಣಿ 9002144440</p> <p>ಈಗಿನ ಹುದ್ದೆಯ ಹೆಸರು A E O</p>
---	---

Previous Save Next

ವಿವರಗಳನ್ನು ಹೋಲಿಸಿ ನೋಡಿದ ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

24. ನೌಕರರು ಭೌತಿಕ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ (ವೈದ್ಯರಿಂದ ಪ್ರಮಾಣೀಕರಿಸಲ್ಪಟ್ಟಂತೆ) ಮತ್ತು ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

help[dot]kgid[at]karnataka[dot]gov[dot]in | +91 080 2237 3845 | English | KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ | ಹೊಸ ವ್ಯಾಪಾರ | ಮೋಟಾರ್ ವಿಮೆ | ಎಂಐ ಕ್ಲೈಮ್ ಅಪ್ಲಿಕೇಶನ್

Home > Designation : A.E.O. Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು | ಆರಂಭಿಕ ಠೇವಣಿ ಪಾವತಿ | ವೈದ್ಯಕೀಯ ವರದಿ

1. ಮೂಲ ವಿವರಗಳು | 2. ಭೌತಿಕ ವಿವರಗಳು | 3. ಇತರ ವಿವರಗಳು | 4. ಆರೋಗ್ಯ ವಿವರಗಳು | 5. ವೈದ್ಯಕರ ವಿವರಗಳು | 6. ಫೋಟೋ

ಪ್ರಸ್ತಾವಕರ ಎತ್ತರ (ಸೆಂ) | ಪ್ರಸ್ತಾವಕರ ತೂಕ (ಕೆಜಿ) | ಪ್ರಸ್ತಾವಕರ ನಾಡಿ ದರ (nos./min) | ಪ್ರಸ್ತಾವಕರ ಉಸಿರಾಟದ ದರ (nos./min) | ಪ್ರಸ್ತಾವಕರ ರಕ್ತದೊತ್ತಡ | ಕುಗ್ಗಿದಾಗ | ಹೆಗ್ಗಿದಾಗ | ಪರ

165 | 65 | 100 | 95 | 52 | 22 | 22 | Tested

Previous | Save | Next

ವಿವರಗಳನ್ನು ಭರ್ತಿ ಮಾಡಿದ ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

25. "ಇತರೆ ವಿವರಗಳು" ನಲ್ಲಿ ನೌಕರರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿವರಗಳನ್ನು ಭರ್ತಿ ಮಾಡಬೇಕು.

26. ಹೌದು ಎಂದಲ್ಲಿ, ಪ್ರದರ್ಶಿತ ಪ್ರಶ್ನಾವಳಿಗಳಿಗೆ ಟೀಕೆಗಳು ಮತ್ತು ಪೋಷಕ ದಾಖಲೆಗಳೊಂದಿಗೆ ಹೌದು / ಇಲ್ಲ ಎಂದು ಉತ್ತರಿಸಬೇಕಾಗಲಿಲ್ಲದೆ ಮತ್ತು ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

help@kgid[at]karnataka[dot]gov[dot]in | +91 080 2237 3845

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ | ಹೊಸ ವ್ಯಾಪಾರ | ಮೋಟಾರ್ ವಿಮೆ | ಎಂಐ ಸ್ಕೆಮ್ ಅನ್ವೇಷಣೆ

Home > Designation : A.E.O. Department : INFRASTRUCTURE DEVELOPMENT SECRETARIAT

ಪ್ರಸ್ತಾವನೆ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು | ಆರಂಭಿಕ ಠೇವಣಿ ಪಾಲಿತಿ | ವೈದ್ಯಕೀಯ ವರದಿ

1. ಮೂಲ ವಿವರಗಳು | 2. ಆರ್ಥಿಕ ವಿವರಗಳು | 3. ಇತರ ವಿವರಗಳು | 4. ಆಡಳಿತ ವಿವರಗಳು | 5. ಸ್ವಯಂ ವಿವರಗಳು | 6. ಷರಾಹಿ

ಅ) ಪ್ರಸ್ತಾವನೆಯನ್ನು ಯಾವುದೇ ಯೋಜನೆಯಡಿ ಅರ್ಜಿ ಸಲ್ಲಿಸಿ ದಾಖಲಾಗಿದ್ದರೆ? Yes No

ಬ) ಅಭಿಪ್ರಾಯಕ್ಕೆ ಈಡಾಗಿದ್ದರೆ? Yes No

ಇ) ಅಭಿಪ್ರಾಯ ಯಾವುದೇ ಯೋಜನೆಯಡಿ ಅರ್ಜಿ ಸಲ್ಲಿಸಿ ದಾಖಲಾಗಿದ್ದರೆ, ಅದರಲ್ಲಿ ಯಾವುದೇ ಯೋಜನೆಯಡಿ ಅರ್ಜಿ ಸಲ್ಲಿಸಿ ದಾಖಲಾಗಿದ್ದರೆ, ಅದರಲ್ಲಿ ಯಾವುದೇ ಯೋಜನೆಯಡಿ ಅರ್ಜಿ ಸಲ್ಲಿಸಿ ದಾಖಲಾಗಿದ್ದರೆ? Yes No

ಈ) ಪ್ರಸ್ತಾವನೆಯಲ್ಲಿ ಅಭಿಪ್ರಾಯ ಯಾವುದೇ ಯೋಜನೆಯಡಿ ಅರ್ಜಿ ಸಲ್ಲಿಸಿ ದಾಖಲಾಗಿದ್ದರೆ? Yes No

Choose File No file chosen

Choose File No file chosen

Choose File No file chosen

Choose File No file chosen

Previous Save Next

ವಿವರಗಳನ್ನು ಭರ್ತಿ ಮಾಡಿದ ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

27. "ಆರೋಗ್ಯ ವಿವರಗಳಲ್ಲಿ" ನೌಕರರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿವರಗಳನ್ನು ಭರ್ತಿ ಮಾಡಬೇಕು (ವೈದ್ಯರಿಂದ ಪ್ರಮಾಣೀಕರಿಸಲ್ಪಟ್ಟಂತೆ).

28. ಹೌದು ಎಂದಲ್ಲಿ, ಪ್ರದರ್ಶಿತ ಪ್ರಶ್ನಾವಳಿಗಳಿಗೆ ಟೀಕೆಗಳು ಮತ್ತು ಪೋಷಕ ದಾಖಲೆಗಳೊಂದಿಗೆ ಹೌದು / ಇಲ್ಲ ಎಂದು ಉತ್ತರಿಸಬೇಕಾಗಲಿಲ್ಲದೆ ಮತ್ತು ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ವ್ಯಾಪಕರ ವ್ಯಾಪಕರ

ಲಾಭದ್ರತಾ ಸಂಖ್ಯೆ: 20210301104855

ಆರೋಗ್ಯ ವಿವರಗಳು

ಕ್ರಮ ಸಂಖ್ಯೆ	ಪ್ರಶ್ನೆ	ಹೌದು	ಇಲ್ಲ	ಫೈಲ್ ಆಯ್ಕೆ
1	41 ವಯಸ್ಸಿನಿಂದ ಹಿಡಿದು 45 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
2	46 ವಯಸ್ಸಿನಿಂದ ಹಿಡಿದು 50 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
3	51 ವಯಸ್ಸಿನಿಂದ ಹಿಡಿದು 55 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
4	56 ವಯಸ್ಸಿನಿಂದ ಹಿಡಿದು 60 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
5	61 ವಯಸ್ಸಿನಿಂದ ಹಿಡಿದು 65 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
6	66 ವಯಸ್ಸಿನಿಂದ ಹಿಡಿದು 70 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
7	71 ವಯಸ್ಸಿನಿಂದ ಹಿಡಿದು 75 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
8	76 ವಯಸ್ಸಿನಿಂದ ಹಿಡಿದು 80 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
9	81 ವಯಸ್ಸಿನಿಂದ ಹಿಡಿದು 85 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen
10	86 ವಯಸ್ಸಿನಿಂದ ಹಿಡಿದು 90 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input checked="" type="radio"/>	<input type="radio"/>	Choose File No file chosen

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ವ್ಯಾಪಕರ ವ್ಯಾಪಕರ

ಲಾಭದ್ರತಾ ಸಂಖ್ಯೆ: 20210301104855

ಆರೋಗ್ಯ ವಿವರಗಳು

ಕ್ರಮ ಸಂಖ್ಯೆ	ಪ್ರಶ್ನೆ	ಹೌದು	ಇಲ್ಲ	ಫೈಲ್ ಆಯ್ಕೆ
1	41 ವಯಸ್ಸಿನಿಂದ ಹಿಡಿದು 45 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
2	46 ವಯಸ್ಸಿನಿಂದ ಹಿಡಿದು 50 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
3	51 ವಯಸ್ಸಿನಿಂದ ಹಿಡಿದು 55 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
4	56 ವಯಸ್ಸಿನಿಂದ ಹಿಡಿದು 60 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
5	61 ವಯಸ್ಸಿನಿಂದ ಹಿಡಿದು 65 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
6	66 ವಯಸ್ಸಿನಿಂದ ಹಿಡಿದು 70 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
7	71 ವಯಸ್ಸಿನಿಂದ ಹಿಡಿದು 75 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
8	76 ವಯಸ್ಸಿನಿಂದ ಹಿಡಿದು 80 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
9	81 ವಯಸ್ಸಿನಿಂದ ಹಿಡಿದು 85 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen
10	86 ವಯಸ್ಸಿನಿಂದ ಹಿಡಿದು 90 ವಯಸ್ಸಿನವರೆಗೆ ಹೃದಯಾಘಾತದ ಅಪಾಯವಿರುತ್ತದೆ.	<input type="radio"/>	<input checked="" type="radio"/>	Choose File No file chosen

Next

ವಿವರಗಳನ್ನು ಭರ್ತಿ ಮಾಡಿದ ನಂತರ "Next" ಆಯ್ಕೆಯನ್ನು ಕ್ಲಿಕ್ ಮಾಡಿ.

24. "ವೈದ್ಯರ ವಿವರಗಳಲ್ಲಿ" ಎರಡು ಆಯ್ಕೆಗಳು ಲಭ್ಯವಿದೆ-

ಅ) ರಾಜ್ಯ ಪರಿಮಿತಿಯೊಳಗಿನ ವೈದ್ಯರು: ಉದ್ಯೋಗಿ ಕೆಎಂಸಿ / ಐಎಂಸಿ ಕೋಡ್ ನಮೂದಿಸಬೇಕು. ಕೋಡ್ ಆಧರಿಸಿ ವಿವರಗಳನ್ನು ಪಡೆಯಲಾಗುತ್ತದೆ.

ಆ) ಇತರ ರಾಜ್ಯ ವೈದ್ಯರು: ಎಲ್ಲಾ ವಿವರಗಳನ್ನು ಹಸ್ತಚಾಲಿತವಾಗಿ ನಮೂದಿಸಬೇಕಾಗುತ್ತದೆ (ಕೆಎಂಸಿ / ಐಎಂಸಿ ಕೋಡ್, ವೈದ್ಯರ ಹೆಸರು, ಕೆಜಿಐಡಿ, ಹುದ್ದೆ, ಕಚೇರಿಯ ಹೆಸರು, ಕಚೇರಿ ಸ್ಥಳ).

help@kgid[at]karnataka[dot]gov[dot]in | +91 080 2237 3845

English KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ ಹೊಸ ವ್ಯಾಪಾರ ಮೋಟಾರ್ ವಿಮೆ ಎಂಐ ಸ್ಕೀಮ್ ಅಪ್ಲಿಕೇಶನ್

Home > Designation : A E O Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು ಅರಂಭಿಕ ರೇಷನ್ ಪಾವತಿ ವೈದ್ಯಕೀಯ ವರದಿ

1. ಮೂಲ ವಿವರಗಳು 2. ವೈದ್ಯಕ ವಿವರಗಳು 3. ಇತರ ವಿವರಗಳು 4. ಆಡಳಿತ ವಿವರಗಳು 5. ವೈದ್ಯರ ವಿವರಗಳು 6. ಫೋಟೋ

ರಾಜ್ಯದ ವೈದ್ಯರು ಇತರ ರಾಜ್ಯದ ವೈದ್ಯರು

ಇತರ ರಾಜ್ಯದ ವೈದ್ಯರು

49164

KGID

1794429

Name of Office

Doctor Name

DR MANJA NAIK R

Designation

SPECIALIST

Place of Office

ASSISTANT DIRECTOR(BUGET AND VALUATION)KARNATAKA GOVERNMENT INSUR.

Previous Save Next

25. ಘೋಷಣೆ ಟ್ಯಾಬ್‌ನಲ್ಲಿ, ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ ಮತ್ತು "Finish" ಆಯ್ಕೆಯನ್ನು ಕ್ಲಿಕ್ ಮಾಡಿ. ವೈದ್ಯಕೀಯ ವರದಿಗಳನ್ನು ಸಲ್ಲಿಸಲು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ, "Yes" ಆಯ್ಕೆಯನ್ನು ಕ್ಲಿಕ್ ಮಾಡಿ.

help[dot]kgid[at]karnataka[dot]gov[dot]in | +91 080 2237 3845

English KGID

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಮುಖಪುಟ ಕೊಸ ವ್ಯಾಪಾರ ಮೋಟಾರ್ ವಿಮೆ ಎಂಬ ಕ್ಲೈಮ್ ಅಪ್ಲಿಕೇಶನ್

Home > Designation : A.E.O Department : INFRASTRUCTURE DEVELOPMENT SECRETARIAT

ಪ್ರಸ್ತಾವಕರ ಪ್ರಸ್ತಾವನೆ

ಉಲ್ಲೇಖ ಸಂಖ್ಯೆ :20210301104855

ಪ್ರಸ್ತಾವನೆ ವಿವರಗಳು ಅರಂಭಿಕ ಶೀತನೆ ಪಾವತಿ ವೈದ್ಯಕೀಯ ವರದಿ

1. ಮೂಲ ವಿವರಗಳು 2. ವೈಯಕ್ತಿಕ ವಿವರಗಳು 3. ಇತರ ವಿವರಗಳು 4. ಆರೋಗ್ಯ ವಿವರಗಳು 5. ವೈದ್ಯಕರ ವಿವರಗಳು 6. ಘೋಷಣೆ

I do hereby declare that the proposal statements and those made by me to the Medical Officer are true to the best of knowledge and belief and that I have not with-held or concealed any circumstance with regard to which information has been required from me. I agree that the statements made by me shall be the basis of the proposed contract for any insurance of my life and that if it shall hereafter appear that I have wilfully made any untrue statements or have fraudulently concealed any circumstance which I ought to have made know, then all the premiums which shall have been paid under the said contract shall be forfeited, and the contract rendered absolutely null and void.

ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

Previous Save Finish